

ಕರ್ನಾಟಕ ಸರ್ಕಾರ

(ಕೃಷಿ ಇಲಾಖೆ)

ಸಂಖ್ಯೆ: ಸಸಂವಿ/ತಾಂ-2/ಕೀಟನಾಶಕ ನಿಷೇಧ/2005

ಕೃಷಿ ಅಯುಕ್ತರ ಕಾರ್ಯಾಲಯ,

ಶೇಷಾದ್ರಿ ರಸ್ತೆ, ಬೆಂಗಳೂರು-1

ದಿನಾಂಕ: 3-5-2005

ಇವರಿಗೆ

ಶ್ರೀ ಪಿ.ಶ್ರೀನಿವಾಸ್

ನಂ.456,4ನೇ ಅಡ್ಡ ರಸ್ತೆ

8ನೇ ಮುಖ್ಯ ರಸ್ತೆ, ವಿಜಯನಗರ

ಬೆಂಗಳೂರು-560040.

ಮಾನ್ಯರೇ,

ವಿಷಯ: ಮಾಹಿತಿ ಹಕ್ಕು ನಿಯಮದಡಿ ಮಾಹಿತಿಯನ್ನು ಒದಗಿಸುವ ಬಗ್ಗೆ

ಉಲ್ಲೇಖ: ಟಿಪ್ಪಣಿ ಸಂ ಬಾ ಮಾನ್ಯ/ಮಾಹಿತಿ ಹಕ್ಕು/2006-07 ದಿನಾಂಕ 21-4-2005.

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ದಿನಾಂಕ 21-4-2006ರ ಪತ್ರದಲ್ಲಿ ಕೇಳಿರುವಂತೆ ಈ ಇಲಾಖೆಯಿಂದ ಕೇಂದ್ರೀಯ ಕೀಟನಾಶಕ ಮಂಡಳಿಗೆ ಕೆಲವು ಕೀಟನಾಶಕಗಳನ್ನು ನಿಷೇಧಿಸುವ ಬಗ್ಗೆ ಇಲಾಖೆಯ ಅಭಿಪ್ರಾಯ /ಸಲಹೆಯನ್ನು ತಿಳಿಸಲಾದ ಪತ್ರದ ಪ್ರತಿಯನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲಾಗಿದೆ.

ತಮ್ಮ ವಿಶ್ವಾಸಿ

ಕೃಷಿ ನಿರ್ದೇಶಕರ ಪರವಾಗಿ.

ಕೆ

Annexure-I

District wise, Company wise, Variety wise Sales of Bt cotton seeds during 2005-06 (No. of packets)

Sl. No.	District	M/s Mahyco			M/s Rasi Seeds		M/s Nuzi Veedu Seeds			Grand Total			
		MECH-162 Bt	MECH-184 Bt	Total	RCH-2 Bt	RCH-20 Bt	Total	NCS-145 Bunny Bt	NCS-207 Mallika Bt		Total		
1	Mysore	684	217	0	60	961	4295	30	4325	9	1	10	5296
2	Chamarajinagar	0	0	0	0	0	0	0	0	0	0	0	0
3	Shimoga	0	0	0	0	0	0	0	0	1	10	11	11
4	Chitradurga	310	44	16	40	410	1200	0	1200	74	1	75	1685
5	Davanagere	2218	124	265	202	2809	450	0	450	121	1	122	3381
6	Hassan	0	0	0	0	0	470	0	470	0	0	0	470
7	Haveri	12778	1456	395	963	15612	18340	1120	19460	469	24	493	35565
8	Dharwar	5918	317	362	773	7370	0	0	0	151	20	171	7541
9	Gadag	65	0	19	0	84	0	0	0	0	0	0	84
10	Belgaum	361	136	442	396	1335	4125	370	4495	331	20	351	6181
11	Baikalote	10	0	20	0	30	1110	50	1160	0	0	0	1190
12	Bijapur	350	0	220	0	570	0	0	0	235	50	285	855
13	Bellary	1023	100	300	0	1423	700	50	750	301	20	321	2494
14	Raichur	80	110	1871	0	2061	1500	200	1700	1400	100	1500	5261
15	Koppal	27	0	16	0	43	0	0	0	0	0	0	43
16	Gulbarga	1050	0	1024	20	2094	850	270	1120	1150	121	1271	4485
17	U.Kannada	0	0	0	0	0	0	10	10	121	20	141	151
	Total	24874	2504	4950	2474	34802	33040	2100	35140	4363	388	4751	74693

NOTE: One packet will be soon in one acre

The abstract of the report of the State Level Monitoring Team on performance of Bt cotton in Karnataka

- * The farmers have accepted the Bt technology.
- * Crop growth including bolls, squares and flowers at all places were good in Bt cotton compared to non Bt. cotton.
- * It was also seen that the yields in irrigated plots are comparatively better than rainfed crops.
- * However, the general trend that has been observed is that the Bt cotton varieties are highly sensitive to water logging and heavy rainfall.
- * The incidence of sucking pests like Jassids, Hoppers & Aphids are common in both Bt and non Bt crop.
- * Most of the farmers are not sowing the refugia for the reason that it results in lesser yield while few farmers have used non Bt seeds for gap filling.
- * Farmers have indicated that Bt cotton requires less labour for cotton picking and quality of Bt cotton is much superior, because of less incidence of boll worm.
- * There has been considerable reduction in number of pesticides sprays from 8-10 to 2-3.
- * However, there is lack of proper knowledge about Bt cotton varieties.
- * The farmers are of the opinion that the cost of the Bt seeds is very high and needs to be reduced considerably.
- * Farmers are also interested to have long staple Bt cotton varieties.
- * Further, since yields of the refugia crop is generally mixed with Bt cotton, the quality of cotton gets deteriorated. Therefore such cotton fetches less price in the market.